



ಶಿಕ್ಷಣ

# ಪ್ರ ತೇರಿದಾಗೆ



ವಿಜ್ಞಾನ ಬೆಳೆಗೆ  
ಬಿಲಡಿ ಬಿತ್ತುದೆ  
ನಮಯ

ಶಾಲಾ ಕಾಲೇಜಿಗೆ  
ಹೋದ ತಕ್ಷಣ  
ವಿದ್ಯಾರ್ಥಿಗಳು ಮೊದಲು  
ಮಾಡಬೇಕಾದುದು,  
ಪರ್ಯಾಪ್ತಸ್ತಕಗಳಲ್ಲಿನ  
ವಿಷಯವ್ಯಾಪ್ತಿಯನ್ನು  
ಪರಿಚಯಿಸಿಕೊಳ್ಳಲುವುದು  
ಹಾಗೂ ಕಲಿಕೆಯು  
ಪರಿಸರಕ್ಕೆ  
ಹೊಂದಿಕೊಳ್ಳಲುವುದು.  
ಈ ಪರಿಚಯ ಪ್ರಕ್ರಿಯೆ  
ವರ್ಷ ಪೂರ್ತಿಯ ಕಲಿಕೆ—  
ಅಧ್ಯಯನಕ್ಕೆ ಅಗತ್ಯವಾದ  
ಮುನ್ನಿಡಿಯನ್ನು  
ಒದಗಿಸುತ್ತದೆ.

■ ಅರವಿಂದ ಚೋಕ್ಕಾಡಿ

ಜಿಟಿ ಜಿಟಿ ಹನಿವ ಮಳಿ.  
ಹೊಸ ಭತ್ತಿ, ಹೊಸ ಬ್ಯಾಗ್  
ಹೆಗಲಿಗೇರಿಸಿಕೊಂಡು  
ಹೊರಡುವ ಚಿತ್ರಣವೇ ಸೊಗಸು.

ಇದೇ ರಿತಿ ಇರಬೇಕಾಗಿಲ್ಲ. ಪರಿಸರ  
ಷನೇ ಇದ್ದರೂ ಎಂ.ಎಂ.ಎಲ್.ಎಂ.  
ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಯ ಮನಸ್ಸಿಗೆ  
ಹಿಂದಿನ ವರ್ವಾದಂತಿರುವದಿಲ್ಲ. ಪಿಕಿಂದರೆ ಆತ/ಕೆ  
ಈ ವರ್ವ ಪಟ್ಟಿ ಪರೀಕ್ಷೆ ಬರೆಯಬೇಕು. ಆದ್ದರಿಂದ  
ಹಿಂದಿನ ವರ್ವಾದಂತಲ್ಲದ ವಿಶೇಷ ಮನಸ್ಸಿಗೆ  
ಇರುತ್ತದೆ. ಜೊತೆಗೆ ಪರೀಕ್ಷೆ ವರ್ವಾಂತ್ಯಕ್ತಲ್ಲವೇ  
ಎನ್ನುವ ಸಮಾಧಾನವೂ ಇರುತ್ತದೆ. ದ್ವಿತೀಯ  
ಷಿ.ಯು.ಸಿ. ವಿದ್ಯಾರ್ಥಿಗಳ ಮನಸ್ಸಿಗೆಯೂ ಹೀಗೆಯೇ.  
ಪ್ರಥಮ ಷಿ.ಯು.ಸಿ.ಯವರದು ಇವರದಕ್ಕಿಂತ  
ಬೇರೆಯಾದ ಮನಸ್ಸಿಗೆ. ಪ್ರೌಢಾಲೆಯದಲ್ಲಿದೆ  
ಹೊಸ ಕಲಿಕಾ ಪರಿಸರದ ಅನುಭವದಲ್ಲಿ ಹೇಗೆನೂ  
ಪನ್ನೋ ಎನ್ನುವುದು ಅವರ ಮನಸ್ಸಿಗೆ. ಒಟ್ಟೊಂದು  
ಪರಿಸರದ ನಿರ್ವಹಣೆಯಲ್ಲಿ ಇವರಿಗೆ ಬೇರೆ  
ರೀತಿಯ ಮಾರ್ಗದರ್ಶನದ ಅಗತ್ಯವಿದೆ. ಆದರೆ  
ಕಲಿಕೆಗೆ ಸಿದ್ಧರಾಗುವ ದೃಷ್ಟಿಯಿಂದ ಎಲ್ಲರಿಗೂ  
ಅಗತ್ಯವಿರುವುದು ಒಂದೇ ರೀತಿಯ ಮಾರ್ಗದರ್ಶನ.

ಕಲಿಕಾ ಪರಿಸರ

ಮೊದಲು ನಿಮ್ಮ ಕಲಿಕಾ ಪರಿಸರವನ್ನು  
ಪರಿಚಯಿಸಿಕೊಳ್ಳಿ. ಯಾವ ವಿಷಯಗಳನ್ನು

ಯಾವ ಅಧ್ಯಾಪಕರು ನಿರ್ವಹಿಸುತ್ತಾರೆ. ನಿಮ್ಮ  
ತರಗತಿ ಕೋಣೆ ಶಾಂತ ಪ್ರದೇಶದಲ್ಲಿದೆಯೇ;  
ಕರಿಹಲಗೆ ಸರಿಯಾಗಿದೆಯೇ, ನಿಮ್ಮ ಮನೆ  
ಶಾಂತ ಪ್ರದೇಶದಲ್ಲಿದೆಯೇ, ಮನಯಲ್ಲಿ ಕಲಿಕಾ  
ಮಾರ್ಗದರ್ಶನ ಮಾಡಬಲ್ಲವರಿದ್ದಾರೆಯೇ  
ಎಂಬುದನ್ನೆಲ್ಲ ಪರಿಚಯಿಸಿಕೊಂಡು ಅನುಕೂಲ  
ಯಾವುದು, ಅನನುಕೂಲ ಯಾವುದು ಎಂಬುದನ್ನು  
ಪ್ರಚಾರಿಸಬಹುದಾಗಿ ಯೋಚಿಸಿ.

ಪ್ರತಿಯೊಬ್ಬ ವಿದ್ಯಾರ್ಥಿಗೂ ಕೆಲವು  
ಅನುಕೂಲಗಳು, ಕೆಲವು ಅನನುಕೂಲಗಳು ಇರುತ್ತವೆ.  
ಸರಿಪಡಿಸುಹುದಾದ ಅನನುಕೂಲತೆಯನ್ನು ಹೇಗೆ  
ಸರಿಪಡಿಸಬೇಕೆಂದು ಯೋಚಿಸಿ. ಉದಾಹರಣೆಗೆ  
ಕರಿಹಲಗೆ ಚೆನ್ನಾಗಿ ಕಾಣುವುದಲ್ಲಿವಾದರೆ ಹೇಂಟ್  
ಮಾಡಿಸಬಹುದು. ಆದರೆ ಮನೆ ಇರುವುದೇ  
ವಾಹನಗಳ ಗೌಜಿಗಳಲ್ಲಿ ಪ್ರದೇಶದಲ್ಲಾದರೆ  
ವಾಹನಗಳನ್ನು ತಡೆಯಲು ಅಗುವುದಲ್ಲ. ಆಗ  
ವಾಹನಗಳ ಭರಾಚೆ ಶುರುವಾಗುವ ಮೊದಲು  
ಅಧ್ಯಯನಕ್ಕೆ ಸಮಯ ನಿಗದಿಪಡಿಸಿಕೊಳ್ಳಬೇಕು.